

‘ಆಚಾರಧರ್ಮ’ ಗ್ರಂಥಮಾಲಿಕೆ : ಸಾತ್ವಿಕ ಆಹಾರ - ಖಂಡ ೨

# ಬೋಜನದ ಮೌದಲಿನ ಆಚಾರಗಳು

(Appropriate conducts before a meal)

ಕನ್ನಡ (Kannada)

ಸಂಕಲನಕಾರರು

ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ಘಾಟನೆ ಮಾಡುವ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಚೆ ಆಶವಲೆ

(‘ಸಚ್ಚಿದಾನಂದ ಪರಬ್ರಹ್ಮ’ ಬಿರುದಿನ ಸ್ವಾರ್ಥಿಕರಣವನ್ನು ‘ಪ್ರಾಟ ಇ’ ರಲ್ಲಿ ಒದಿ.)

ಸೂಕ್ತ ಜ್ಞಾನ ಪದ್ದತಿವರು

ಶ್ರೀಬಿಂದುಶತ್ಕಮೀ (ಸೌ.) ಅಂಜಲಿ ಮುಕುಲ ಗಾಡಗಿಳಿ

ಪೂರ್ಣ (ಸೌ.) ಯೋಜ್ಯಾ ಸಿರಿಯಾಕ್ ವಾಲೆ ಮತ್ತು ಇತರರು



ಸನಾತನ ಸಂಸ್ಥೆ

ಸನಾತನದ ಗ್ರಂಥಸಂಪತ್ತಿನ ಅಧಿಕೀಯತೆ !

ಸನಾತನದ ಬಹುತೇಕ ಗ್ರಂಥಗಳಲ್ಲಿನ ಸುಮಾರು ತೇ. ೭೦ ರಷ್ಟು ಬರವಣಿಗಳು  
‘ಸೂಕ್ತ ದಿಂದ ಪದೇದುಕೊಂಡ ದಿವ್ಯ ಜ್ಞಾನವಾಗಿದ್ದು, ಪೃಥ್ವಿಯಲ್ಲಿ ಲಭ್ಯವಿರುವ ಜ್ಞಾನದ  
ತುಲನೆಯಲ್ಲಿ ಅದು ಅಧಿಕೀಯವಾಗಿದೆ !

**ಪ್ರಕಾಶಕರು** : ಶ್ರೀ ಸಿದ್ಧೇಶ್ವರ ಧರ್ಮಜಗ್ರತ್ತಿ ಸಂಸ್ಥೆ  
 Shree Siddheshwar Dharmajagruti Sanstha  
 ಮ.ಸಂ. 2ಬಿ-29೬, ಇಂದಿರಾನಗರ, ಕುಕ್ಕಿಕಟ್ಟೆ,  
 ಉಡುಪಿ 576 101, ಕರ್ನಾಟಕ. ದೂರ.ತ. : +91 93424 35617  
 ಇತರ ದೂರ.ತ. (ಗೋವಾ) : +91 (0832) 2312664  
 ಈ-ಅಂಚೆ : [granth@sanatan.org](mailto:granth@sanatan.org)

**ಮುಖ್ಯಾಟದ ಪರಿಕಲ್ಪನೆ :** ಶ್ರೀ. ಅಜಯ ಶಿಂಗಳೆ ಮತ್ತು  
 ಶ್ರೀ. ಗುರುದಾಸ ವಿಂಡೇಪಾರಕರ

‘ಭೋಜನದ ಬಗೆಗಿನ ಆಚಾರಗಳ ಶಾಸ್ತ್ರ’ ಈ ಮೂಲ ವಿಂಡದ (ಮೊದಲ ಆವೃತ್ತಿ : 18.9.2011) ಎರಡು ಆವೃತ್ತಿಗಳು ಪ್ರಕಾಶಿತಗೊಂಡಿವೆ. ಜೂನ್ 2015 ರಲ್ಲಿ ಈ ಮೂಲ ವಿಂಡವನ್ನು ‘ಭೋಜನದ ಮೊದಲಿನ ಆಚಾರಗಳು’ ಮತ್ತು ‘ಉಂಟ ಮಾಡುವಾಗ ಮತ್ತು ನಂತರದ ಆಚಾರಗಳು’ ಈ ಎರಡು ವಿಂಡಗಳಲ್ಲಿ ವಿಭజಿಸಲಾಗಿದೆ.

**First Edition** : Vatasavitri Vrata, Kaliyug Varsh 5117  
 (2<sup>nd</sup> June 2015)

**Second Edition** : ShriKrishna Jayanti, Kaliyug Varsh 5124  
 (18<sup>th</sup> August 2022)

Translated from the original Marathi text ‘Bhojanapurviche Achar’.

ಪ್ರಸ್ತುತ ಗ್ರಂಥವು ಹಿಂದಿ ಮತ್ತು ಅಂಗ್ಲ ಭಾಷೆಗಳಲ್ಲಿ ಲಭ್ಯವಿದೆ.

**ಅನುವಾದಕರು** : ಶ್ರೀ. ನಾಗೇಂದ್ರಪ್ಪ, ಡಾ. ಪ್ರಕಾಶ ಫಾಳೆ  
 ಶ್ರೀ. ಗಣೇಶ ರಾಜಾರಾಮ ಕಾಮತ್

**ಮುದ್ರಣಸ್ಥಳ** : ಆಮೋದ್ ಗ್ರಾಹಿಕ್, ಬೆಂಗಳೂರು – 560 010.

**ದೇಹಿಗೆ ಮೌಲ್ಯ** : ₹ 110/-

**ISBN** : 978-93-92952-01-2

(೩೩) ಗ್ರಂಥ ತ. : 170

© ಪ್ರಕಾಶಕರು All rights are reserved. No part of this publication maybe reproduced, stored in a retrieval system or transmitted, in any form or by any means, mechanical, photocopying, recording or otherwise, without prior written permission of the original publisher. Violators will be liable for criminal / civil action.

## ವಿಷಯಸೂಚಿ

೧. ಗ್ರಂಥದ ಸಂಕಲನಕಾರರ ಪರಿಚಯ	೬
೨. ಮುಖ್ಯಪುಟ ಸಂಕಲನ	೮
೩. ಆಧ್ಯಾತ್ಮಿಕ ಪರಿಭಾಷೆಯಲ್ಲಿನ ವೈಶಿಷ್ಟ್ಯಪೂರ್ವ ಪ್ರಸ್ತಾವನೆ !	೯
೪. ಮನೋಗತ	೧೦
೫. ಪ್ರಸ್ತುತ ಗ್ರಂಥಮಾಲಿಕಿಯ ಎರಡನೇ ಖಂಡವಾದ ‘ಉಣಿ ಮಾಡುವಾಗ ಮತ್ತು ನಂತರದ ಆಚಾರಗಳು’ ಈ ಗ್ರಂಥದ ಅನುಕ್ರಮಣಿಕೆ	೧೧

---

### ಗ್ರಂಥದ ಅನುಕ್ರಮಣಿಕೆ

(ಕೆಲವು ಮಹತ್ವದ ಅಂಶಗಳನ್ನು ‘\*’ ಈ ಗುರುತಿನಲ್ಲಿ ಕೊಡಲಾಗಿದೆ.)

೧. ಭೋಜನ	೧೫
೨. ಉಣಿಕ್ಕೆ ಸಂಬಂಧಿಸಿದ ಕೆಲವು ನಿಯಮಗಳು, ಉಣಿದ ಸಮಯಗಳು ಮತ್ತು ಅಪುಗಳ ಮಹತ್ವ	೧೫
* ಸ್ವಾನ್ಯಕ್ಕಿಂತ ಮೊದಲು ಏಕೆ ಉಟವನ್ನು ಮಾಡಬಾರದು ?	೧೫
* ಅನ್ನವು ಜೀರ್ಣವಾಗಿದ್ದರೆ ಮಾತ್ರ ಏಕೆ ಉಟವನ್ನು ಮಾಡಬೇಕು ?	೧೬
* ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ಏಕೆ ಉಟವನ್ನು ಮಾಡಬಾರದು ?	೧೬
* ಉಟವಾದ ನಂತರ ಎಷ್ಟು ಗಂಟೆಗಳ ನಂತರ ತಿನ್ನಬೇಕು ?	೧೬
* ಆದ್ದರಿಂದ ಮಧ್ಯಾಹ್ನ ರೂ ಗಂಟೆಯ ಶನಕ ಬೆಳಗಿನ ಮತ್ತು ರಾತ್ರಿ ರೂ ಗಂಟೆಯ ಒಳಗೆ ರಾತ್ರಿಯ ಉಟವನ್ನು ಏಕೆ ಮಾಡಬೇಕು ?	೧೬
೩. ಪಂಚತತ್ವಗಳ ಕಾರ್ಯದ ದರ್ಶಕವಾಗಿರುವ ಉಣಿವನ್ನು ಮಾಡುವಾಗ ಉಪಯೋಗಿಸುವ ವಸ್ತು ಅಥವಾ ಅವಯವ	೨೦
೪. ಭೋಜನಕ್ಕೆ ಸಂಬಂಧಿಸಿದ ಆಚಾರ (ಪ್ರತ್ಯೇಕ ಕೃತಿ)	೨೨
೫. ಭೋಜನಕ್ಕಿಂತ ಮೊದಲು ಮಾಡಬೇಕಾದ ಆಚಾರಗಳ ಹಿಂದಿನ ಶಾಸ್ತ್ರ	೨೨
* ದೇವರಿಗೆ ಅನ್ನದ ನೈವೇದ್ಯ ಅರ್ಚಿಸುವುದು	೨೩
* ಉಣಿಕ್ಕೆ ಕುಳಿತುಕೊಳ್ಳುವ ಸ್ಥಳ ಯಾವುದಿರಬೇಕು ?	೨೩

- \* ಉಟಕ್ಕೆ ಕುಳಿತುಕೊಳ್ಳುವ ದಿಕ್ಕು ೨೪
- \* ಪುರುಷರು ಉಟಕ್ಕೆ ಕಾಲುಗಳನ್ನು ಮಡಚಿಕೊಂಡು ಏಕೆ ಕುಳಿತುಕೊಳ್ಳಬೇಕು ? ೩೫
- \* ಶ್ರೀಯರು ಉಟಕ್ಕೆ ಬಲಮಂಡಿಯನ್ನು ಹೊಣ್ಣಿಗೆ (ಮೈಗೆ) ತಗಲಿಸಿಕೊಂಡು ಏಕೆ ಕುಳಿತುಕೊಳ್ಳಬೇಕು ? ೩೬
- \* ಉಟದ ತಟ್ಟೆ (ಎಲೆ)ಯನ್ನು ಬಡಿಸುವ ಪದ್ಧತಿ ೩೭
- \* ಉಟವನ್ನು ಮಾಡುವ ವ್ಯಕ್ತಿಯು ಉಪಸ್ಥಿತಿನಿಲ್ಲದಿದ್ದರೆ ತಟ್ಟೆಯಲ್ಲಿ ಅನ್ನವನ್ನು ಏಕೆ ಬಡಿಸಿಡಬಾರದು ? ೩೮
- \* ಉಟಕ್ಕೆ ಕುಳಿತುಕೊಂಡವರು ಹೇಳಬೇಕಾದ ಶ್ಲೋಕ ೩೯
- \* ಉಟವನ್ನು ಬಡಿಸುವ ಸಂದರ್ಭದಲ್ಲಿ ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ ! ೪೦
- ಹ ಸಂಕಲನಕಾರರ ಪ್ರೇಜ್ಞಾನಿಕ ದೃಷ್ಟಿಕೋನ ಮತ್ತು ಇತರ ಮಾಹಿತಿ ೪೧**

ಪರಾತ್ಮರ ಗುರು ಡಾ. ಜಯಂತ ಆರವಲೆಯವರ ಓವ್‌ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್ರಾಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗೆ ಮುಂಚೆ ಓವ್‌ ವಿದ್ವಾಂಸ ಅಥವಾ ಗುರುತತ್ವದ ಮಾರ್ಘಮಂದಿಂದ ಜ್ಞಾನ ದೊರಕುತ್ತಿತ್ತು.

### ಡಾ. ಜಯಂತ ಆರವಲೆಯವರ ಹೆಸರಿಗೆ ಸೇರಿಸುವ ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ಬಿರುದಿನ ಕುರಿತಾದ ವಿವೇಚನೆ !

‘ರಿ.ಇ.೨೦೨೨ ರಿಂದ ‘ಸಪ್ತಷ್ಟಿಕ ಜೀವನಾಡಿಪಟ್ಟಿ’ಯ ವಾಚನದ ಮಾರ್ದುಮಂದಿಂದ ಸಪ್ತಷ್ಟಿಗಳ ಆಜ್ಞೆಯಂತೆ ಪರಾತ್ಮರ ಗುರು ಡಾ. ಆರವಲೆಯವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಡಾ. ಜಯಂತ ಬಾಳಾಜಿ ಆರವಲೆ’ ಎಂದು ಸಂಬೋಧಿಸಲಾಗುತ್ತಿದೆ. ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ಬಿರುದಿನಿಂದ ಸಂಬೋಧಿಸುವುದರಿಂದ ‘ಪರಾತ್ಮರ ಗುರು ಡಾ. ಆರವಲೆಯವರಲ್ಲಿರುವ ಶೈಶವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕು’ ಎಂಬುದು ಸಪ್ತಷ್ಟಿಗಳ ಆಜ್ಞೆಯು ಉದ್ದೇಶವಾಗಿದೆ. (ರಿ.ಇ.೨೦೨೨ ಕ್ಲ್ಯಾ ಮೊದಲು ಸನಾತನದ ಗ್ರಂಥಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆರವಲೆಯವರನ್ನು ‘ಪ.ಪ್ರಾ. [ಪರಮ ಪ್ರಾಜ್ಞ]’ ಮತ್ತು ‘ಪರಾತ್ಮರ ಗುರು’ ಎಂಬ ಬಿರುದುಗಳಿಂದ ಸಂಬೋಧಿಸಲಾಗಿದೆ.)

- (ಪ್ರೋ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ಗೌಡಾ (೨೪.೭.೨೦೨೨)

## ವಿಷಯಸೂಚಿಯಲ್ಲಿನ ಕ್ರಮಾಂಕ ೪

### ಅ — ಪ್ರಸ್ತುತ ವಿಷಯದ ಸಮಾನ ಮನೋಗತ — ಅ

ನಾಲ್ಕೆಯುದು ದಶಕಗಳ ಹಿಂದೆ ಕುಟುಂಬದಲ್ಲಿನ ಎಲ್ಲ ಸದಸ್ಯರು ಉಂಟಕ್ಕಿಂತ ಮೊದಲು ಕೈಕಾಲು-ಮುಖ ತೋಳಿದುಕೊಂಡು, ಕಾಲುಗಳನ್ನು ಮಡಚಿಕೊಂಡು ಮಣಿಯ ಮೇಲೆ ಕುಳಿತು, ‘ಅನ್ನಪೂರ್ಣೇ ಸದಾಪೂರ್ಣೇ ಶಂಕರಃ ಪ್ರಾಣವಲ್ಭೇ...’ (ಅಥವಾ ಇತರ ತತ್ವಮಾನ) ಶ್ಲೋಕವನ್ನು ಪರಿಸಿ ಒಟ್ಟಿಗೆ ಉಂಟ ಮಾಡುತ್ತಿದ್ದರು. ಇವರೆಲ್ಲರಿಗೂ ಮನೆಯಲ್ಲಿನ ಸ್ತೀಯರು ಉಂಟವನ್ನು ಬಡಿಸುತ್ತಿದ್ದರು. ಮಣಿ, ತಟ್ಟಿ-ಲೋಟ-ನೀರು ತೆಗೆದುಕೊಳ್ಳುವುದು, ಎಲೆಯಲ್ಲಿ ಯೋಗ್ಯ ಸ್ಥಳದಲ್ಲಿ ಯೋಗ್ಯ ಆಹಾರಪದಾರ್ಥಗಳನ್ನು ಬಡಿಸುವುದರಿಂದ ಹಿಡಿದು ಮುಸುರೆಯನ್ನು ತೆಗೆದು ನೆಲಕ್ಕೆ ಸಗಣಿಯಿಂದ ಸಾರಿಸುವುದರವರೆಗಿನ ಎಲ್ಲ ಕೃತಿಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಆದರೆ ಈಗ ಅವಿಭಕ್ತ ಕುಟುಂಬವ್ಯವಸ್ಥೆಯ ನಾಶ, ಆಧುನಿಕತೆಯ ಪ್ರಭಾವ ಮತ್ತು ವೇಗವಾದ ಜೀವನತ್ಯಾಲೀಯಿಂದ ಇವೆಲ್ಲವುಗಳ ವಿಚಾರ ಆಗುವುದಿಲ್ಲ. ಭೋಜನಕ್ಕೆ ಸಂಬಂಧಿಸಿದ ದಿನನಿತ್ಯದ ಆಚಾರಗಳನ್ನು ಸ್ವಂತಃ ಪಾಲಿಸುವುದು ಮತ್ತು ಅವುಗಳನ್ನು ಮುಂದಿನ ಜೀಳಿಗೆಗೂ ಕಲಿಸುವುದು ಹೆಚ್ಚುಕಡಿಮೆ ನಿಂತೇ ಹೋಗಿದೆ.

ಭೋಜನಕ್ಕೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವುದು ಏಕೆ ಆವಶ್ಯಕ ವಾಗಿದೆ ? ‘ಹೇಗೆ ಆಹಾರ, ಹಾಗೆ ವಿಚಾರ ಮತ್ತು ಹೇಗೆ ವಿಚಾರ, ಹಾಗೆ ಕರ್ಮ’ ಎಂದು ಹೇಳ ಲಾಗುತ್ತದೆ. ಕರ್ಮಗಳು ಒಳ್ಳೆಯ ರೀತಿಯಲ್ಲಿ ಆದರೆ ಮಾತ್ರ ಜೀವದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ; ಆದುದರಿಂದ ಆಧ್ಯಾತ್ಮಿಕ ಸಂಸ್ಕಾರಗಳ ಮೂಲವೂ ಸಾತ್ತಿಕ ಆಹಾರದಲ್ಲಿಯೇ ಅಡಗಿದೆ. ಆಹಾರ ಸಾತ್ತಿಕವಾಗಿರುವುದರೊಂದಿಗೆ, ಆಹಾರವನ್ನು ಸೇವಿಸುವುದರ ಹಿಂದಿನ ಭಾವವೂ ಮಹತ್ವದಾಗಿದೆ. ‘ಅನ್ನವು ಬ್ರಹ್ಮ ಸ್ವರೂಪವಾಗಿದೆ’ ಎಂದು ಪರಿಗಣಿಸಿ, ಅದನ್ನು ‘ದೇವರ ಪ್ರಸಾದ’ಪೆಂದು ಪ್ರಾರ್ಥನೆ ಯನ್ನು ಮಾಡಿ, ನಾಮಜಪದೊಂದಿಗೆ ಸೇವಿಸಿದರೆ ಅದು ಪವಿತ್ರ ಯಜ್ಞಕರ್ಮ ವಾಗುತ್ತದೆ ಮತ್ತು ಹೀಗೆ ಮಾಡುವುದು ಸಾಧನೆಯೇ ಆಗಿದೆ.

ಈಗ ರಜ-ತಮ ಗುಣಗಳ ಪ್ರಾಬಲ್ಯವಿರುವ ವಾತಾವರಣದಲ್ಲಿ ಆಹಾರದ ಮೂಲಕ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಗಂಡಾಂತರವೂ ಬಹಳ ಹೆಚ್ಚಿದೆ. ಆಹಾರವನ್ನು ಸೇವಿಸುವುದರ ಹಿಂದೆ ಸಾತ್ತಿಕ ಭಾವವಿರುವುದರೊಂದಿಗೆ, ಪ್ರತ್ಯಕ್ಷ ಆಹಾರವನ್ನು ಸೇವಿಸುವ ಕೃತಿಯೂ ಅಧ್ಯಾತ್ಮಾಸ್ತಕಾನುಸಾರ ಇದ್ದರೆ, ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ಆಹಾರ ಮತ್ತು ಆಹಾರವನ್ನು ಸೇವಿಸುವವರ ರಕ್ಷಣೆಯಾಗುತ್ತದೆ. ಇಂತಹ ರಜ-ತಮಗಳಿಂದ ಮುಕ್ತವಾಗಿರುವ ಪವಿತ್ರ ಆಹಾರವು ಜೀಣಿವಾಗಲು ಹಾಗೂ

### ಅ — ಪ್ರಸ್ತುತ ವಿಷಯದ ಸಮಾನ ಮನೋಗತ — ಅ

೯

೯

| ಮೈಗೆ ತಗಲಲು ಸಹಾಯವಾಗುತ್ತದೆ.

ಭೋಜನಕ್ಕೆ ಸಂಬಂಧಿಸಿದ ಆಚಾರಗಳಲ್ಲಿ ಮುಖ್ಯವಾಗಿ ಭೋಜನಕ್ಕಿಂತ ಮೊದಲಿನ ಆಚಾರಗಳು, ಭೋಜನದ ಸಮಯದಲ್ಲಿನ ಆಚಾರಗಳು ಮತ್ತು ಭೋಜನದ ನಂತರದ ಆಚಾರಗಳು, ಎಂಬ ಮೂರು ಭಾಗಗಳಿರುತ್ತವೆ. ಅಡುಗೆಯನ್ನು ತಯಾರಿಸಿದ ನಂತರ ದೇವತೆಗಳಿಗೆ ಸ್ನೇಹದ್ವಾರಾ ತೋರಿಸುವುದು, ಕಾಲುಗಳನ್ನು ಮಡಕಿಕೊಂಡು ಉಟಕ್ಕೆ ಕುಳಿತುಕೊಳ್ಳುವುದು, ತೊಷ್ಟೆ-ಅನ್ನದಿಂದ ಉಟವನ್ನು ಪ್ರಾರಂಭಿಸುವುದು, ಉಟವಾದ ನಂತರ ಶತಪಾವಲಿ ಮಾಡುವುದು, ಅಂದರೆ ಮೂರು ಹೆಣ್ಣಗಳನ್ನು ಹಾಕುವುದು ಇತ್ಯಾದಿ ಅನೇಕ ಆಚಾರಗಳನ್ನು ಈ ಮೂರು ಭಾಗಗಳಲ್ಲಿ ಸಮಾವೇಶಗೊಳಿಸಲಾಗಿದೆ. ಈ ಎಲ್ಲ ಆಚಾರಗಳ ಹಿಂದಿನ ಶಾಸ್ತ್ರವನ್ನು 'ಭೋಜನದ ಮೊದಲಿನ ಆಚಾರಗಳು' ಮತ್ತು 'ಉಟ ಮಾಡುವಾಗ ಮತ್ತು ನಂತರದ ಆಚಾರಗಳು' ಎಂಬ ಎರಡು ಗ್ರಂಥಗಳಲ್ಲಿ ಕೊಡಲಾಗಿದೆ. 'ಚೇಬಲ್-ಕುಚಿಂ'ಯ ಮೇಲೆ ಕುಳಿತು ಉಟ ಮಾಡುವುದು, 'ಮುಳ್ಳು-ಚಮಚ್'ಗಳಿಂದ ತಿನ್ನುವುದು, ಹರಟೆ ಹೊಡೆಯತ್ತಾ ತಿನ್ನುವುದು, ನಿಂತುಕೊಂಡು ಬೇಗಬೇಗನೆ ತಿನ್ನುವುದು ಅಥವಾ ಕುಡಿಯುವುದು ಇವುಗಳಂತಹ ಕೃತಿಗಳ ಹಿಂದಿನ ಅಯೋಗ್ಯ ವಿಷಯವನ್ನು ಅಧ್ಯಾತ್ಮಾಸ್ತೀರ್ಯ ಕಾರಣಮೀರ್ಮಾಂಸೆಯೊಂದಿಗೆ ಸ್ವಷ್ಟಪಡಿಸಲಾಗಿದೆ.

ಆಹಾರವನ್ನು ಸೇವಿಸುವುದರ ಹಿಂದಿನ ಶಾಸ್ತ್ರವು ಒಂದು ಸಲ ತಿಳಿದರೆ, ಕೇವಲ ಮನೆಯಲ್ಲಷ್ಟೇ ಅಲ್ಲ, ಹೊರಗೆ ಎಲ್ಲಿಯೂ ಆಹಾರ ಸೇವಿಸುವ ಪ್ರಸಂಗ ಬಂದರೂ, ಆಚಾರಗಳ ಪಾಲನೆಯನ್ನು ಮಾಡಲು (ಉದಾ. ಉಟ ಮಾಡುವ ಮೊದಲು ಉಪಾಸ್ಯದೇವತೆಗೆ ಕೃಜೋಡಿ ಪ್ರಾರ್ಥನೆಯನ್ನು ಮಾಡುವುದು, ಉಟದ ತಟ್ಟೆಯ ಸುತ್ತುಲೂ ನೀರಿನ ಮಂಡಲವನ್ನು ಹಾಕುವುದು) ಯಾರಿಗೂ ನಾಚಿಕೆಯೆನಿಸುವುದಿಲ್ಲ.

ಈ ಗ್ರಂಥಗಳಲ್ಲಿ ಹೇಳಿದ ಆಚಾರಗಳ ಪಾಲನೆಯನ್ನು ಮಾಡಿ ಭೋಜನದ ಮೂಲಕ ಎಲ್ಲರ ಸಾತ್ತೀಪ್‌ಕರೆ ವೃದ್ಧಿಯಾಗಲಿ ಮತ್ತು ಸೇವಿಸಿದ ಆಹಾರದಿಂದ ಅವರಿಗೆ ರಾಷ್ಟ್ರ ಮತ್ತು ಧರ್ಮಕಾರ್ಯವನ್ನು ಮಾಡಲು ಶಕ್ತಿ ಸಿಗಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ ! – ಸಂಕಲನಕಾರರು

೯

೯

ಜುಲೈ ೨೦೨೨ ರ ಪೆರೀ ಸೂತನೆರ ಇಂಗ್ಲಿಂಗ್ ಕನ್ಸ್ಯಾಡ್, ಹಿಂದಿ, ಅಂಗ್ಲ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಬಂಗಾಲಿ, ಬರಿಯಾ, ಪಂಜಾਬಿ, ಅಸ್ಸಾಮಿ, ನೇಪಾಳಿ, ಜರ್ಮನ್, ಸರ್ಬಿಯನ್, ಫೆಂಚ್ ಮತ್ತು ಸ್ವಾಫಿಶ್ ಈ ಒಂದು ಭಾಷೆಗಳಲ್ಲಿ ೮೯,೬೨,೦೦೦ ಪ್ರತಿಗಳು !